

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್

|| ತಲೈಗಳುಂ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ತಲೈಗಳುಂ ||

ಕಾಲಿಪ್ಪಿಣ್ ವರುಂ ಕಣ್ಣನೈ ಕ್ಕಂಡು
ಕನ್ನಿಯರ್ ಕಾಮುಱಲ್

‡ತಲೈಗಳುಂ ತೊಂಗಲುಂ ತದುಪ್ಪಿ ಎಂಗುಂ *
ತಣ್ಣುಮೈ ಎಕ್ಕಂ ಮತ್ತಳಿ ತಾಱ್ ಪೀಲಿ *
ಕುಱಲಳುಂ ಗೀದಮುಂ ಆಗಿ * ಎಂಗುಂ
ಗೋವಿಂದನ್ ವರುಗಿನ್ ಕೂಟ್ಟುಂ ಕಂಡು *
ಮಲೈಗೋಲೋ ವರುಗಿನ್ ದೆನ್ನು ಶೋಲ್ಲಿ *
ಮಂಗೈಮಾರ್ ಶಾಲಗ ವಾಶಲ್ ಪಱ್ಪಿ *
ನುಲೈವನರ್ ನಿಱ್ಪಿನರ್ ಆಗಿ ಎಂಗುಂ *
ಉಳ್ಳಂ ವಿಟ್ಟೂಣ್ ಮಱಂದೊಱಿಂದನರೇ (೧)

ವಲ್ಲಿ ನುಣ್ ಇದಱ್ ಅನ್ನ ಆಡೈ ಕೊಂಡು *
ವಶೈ ಅಱಿ ತ್ತಿರುವರೈ ವಿರಿತ್ತುಡುತ್ತು *
ಪಲ್ಲಿ ನುಣ್ ಪಱ್ಪಾಗ ಉಡೈವಾಳ್ ಶಾತ್ತಿ *
ಪಣೈಕ್ಕಚ್ಚುಂದಿ ಪ್ಪಲ ತಲೈ ನಡುವೇ *
ಮುಲ್ಲೈ ನಲ್ ನಱುಮಲರ್ ವೇಂಗೈ ಮಲರ್
ಅಣೆಂದು * ಪಲ್ ಆಯರ್ ಕುಱಾಂ ನಡುವೇ *
ಎಲ್ಲಿಯಂ ಪೋದಾಗ ಪ್ಪಿಳ್ಳೈ ವರುಂ *
ಎದಿರ್ ನಿನ್ಬಂಗಿನವಳೈ ಇಱವೇನ್ನಿನೇ (೨)

Attention: Please note that the letters ಱಿ and ಱಿ denote μ and η respectively, in Tamil. Also note that ಱ್ಪಿ sounds almost like ಱ್ರಿ , ಱ್ಪಿ like ಱ್ರಿ , and so on. The consonant-cluster ನ್ಪ is pronounced somewhere between ನ್ರ and ನ್ಪ್ರ. It is, however, colloquially acceptable to pronounce the clusters ಱ್ಪಿ and ನ್ಪ್ರ as ತ್ತ and ನ್ನ, respectively.

ಶುರಿಗೈಯುಂ ತೆಱಿ ವಿಲ್ಲುಂ ಶೆಂಡು ಕೋಲುಂ *
 ಮೇಲಾಡೈಯುಂ ತೋಱಿನ್ಮಾರ್ ಕೊಂಡೋಡ *
 ಒರು ಕೈಯಾಲ್ ಒರುವರ್ ತರ್ ತೋಳೈ ಊನ್ಡಿ *
 ಆನಿರೈಯಿನಂ ಮೀಳ ಕ್ಕುಱಿತ್ತ ಶಂಗಂ *
 ವರುಗೈಯಿಲ್ ವಾಡಿಯ ಪಿಳ್ಳೈ ಕಣ್ಣ *
 ಮಂಜಳುಂ ಮೇನಿಯುಂ ವಡಿವುಂ ಕಂಡಾಳ್ *
 ಅರುಗೇ ನಿನ್ಮಾಳ್ ಎನ್ನೆಣ್ ನೋಕ್ಕಿ ಕ್ಕಂಡಾಳ್ *
 ಅದು ಕಂಡಿವ್ವಾರ್ ಒನ್ನು ಪುಣಕ್ಕಿನ್ಮದೇ (ಁ)

ಕುನ್ನೆಡುತ್ತಾನಿರೈ ಕಾತ್ತ ಪಿರಾನ್ *
 ಕೋವಲನಾಯ್ ಕ್ಕುಱಿಲ್ ಊದಿ ಊದಿ *
 ಕನ್ನುಗಳ್ ಮೇಯ್ತ್ತು ತ್ತರ್ ತೋಱಿರೋಡು *
 ಕಲಂದುಡರ್ ವರುವಾನೈ ತ್ತೆರುವಿಲ್ ಕಂಡು *
 ಎನ್ನುಂ ಇವನೈ ಒಪ್ಪಾರೈ ನಂಗಾಯ್ *
 ಕಂಡಱಿಯೇರ್ ಏಡಿ ! ವಂದು ಕಾಣಾಯ್ *
 ಒನ್ನುಂ ನಿಲ್ಲಾ ವಳೈ ಕಱನ್ನು * ತುಗಿಲ್
 ಏಂದಿಳ ಮುಲೈಯುಂ ಎರ್ ವಶಂ ಅಲವೇ (ಃ)

ಶುಱ್ಱಿ ನಿನ್ಮಾಯರ್ ತಱ್ಕಿಗಳ್ ಇಡ *
 ಶುರುಳ್ ಪಂಗಿ ನೇತ್ತಿರತ್ತಾಲ್ ಅಣೆಂದು *
 ಪಱ್ಱಿ ನಿನ್ಮಾಯರ್ ಕಡೈತ್ತಲೈಯೇ *
 ಪಾಡವುಂ ಆಡ ಕ್ಕಂಡೇರ್ * ಅನ್ನಿ ಪ್ಪಿನ್
 ಮಱ್ಱಿರಾವರ್ಕ್ಕೇನ್ನೈ ಪ್ಪೇಶಲ್ ಒಟ್ಟೇರ್ *
 ಮಾಲಿರುಂಜೋಲೈ ಎಂ ಮಾಯಱ್ಱಿಲ್ಲಾಲ್ *
 ಕೊಱ್ಱಿವನುಕ್ಕಿವಳ್ ಆಂ ಎನ್ನೆಣ್ಣಿ *
 ಕೊಡುಮಿನ್ಗಳ್ ಕೊಡೀರಾಗಿಲ್ ಕೋಱಿಮ್ಬಮೇ (ಃ)

ಶಿಂದುರಂ ಇಲಂಗ ತ್ತರ್ ತಿರುನೆಱ್ಱಿ ಮೇಲ್ *
 ತಿರುತ್ತಿಯ ಕೋಱಿಮ್ಬುಂ ತಿರು ಕ್ಕುಱಿಲುಂ *
 ಅಂದರ ಮುಱಿವ ತ್ತಣ್ ತಱ್ಕಿ ಕ್ಕಾವಿನೈಯ್ *
 ವರುಂ ಆಯರೋಡುಡರ್ ವಳೈಗೋಲ್ ವೀಶ *

ಅಂದಂ ಒನ್ನಿಲ್ಲಾದ ಆಯ ಪ್ಪಿಳ್ಳೈ *
 ಅಱಿಂದಱಿಂದಿವ್ ವೀದಿ ಪೋದುಮಾಗಿಲ್ *
 ಪಂದು ಕೊಂಡಾನ್ ಎನ್ನು ವಳೈತ್ತು ವೈತ್ತು *
 ಪವಳವಾಯ್ ಮುಱುವಲುಂ ಕಾಣ್ಪೋಂ ತೋಱೇ ! (೬)

ಶಾಲ ಪ್ಪಲ್ ನಿರೈ ಪ್ಪಿನ್ನೇ ತಱ್ಪೈ ಕ್ಕಾವಿನ್ನೀಲ್ *
 ತನ್ ತಿರುಮೇನಿ ನಿನ್ನೊಳಿ ತಿಗಱಿ *
 ನೀಲ ನಲ್ ನಱುಂಗುಂಜಿ ನೇತ್ತಿರತ್ತಾಲ್
 ಅಣೆಂದು * ಪಲ್ ಆಯರ್ ಕುಱಾಂ ನಡುವೇ *
 ಕೋಲ ಚ್ಚೆಂದಾಮರೈ ಕ್ಕಣ್ ಮಿಳಿರ *
 ಕುಱಲ್ ಊದಿ ಇಶೈ ಪಾಡಿ ಕ್ಕುನಿತ್ತು * ಆಯರೋಡು
 ಆಲಿತ್ತು ವರುಗಿನ್ ಆಯ ಪ್ಪಿಳ್ಳೈ *
 ಅಱಿಗು ಕಂಡೆನ್ನಗಳ್ ಆಯಕ್ಕಿನ್ದದೇ (೭)

ಶಿಂದುರ ಪ್ಪೊಡಿ ಕೊಂಡು ಶೆನ್ನಿ ಅಪ್ಪಿ *
 ತಿರುನಾಮಂ ಇಟ್ಟಂಗೋರ್ ಇಲೈಯನ್ ತನ್ನಾಲ್ *
 ಅಂದರಂ ಇನ್ನಿ ತ್ತನ್ ನೆಱಿ ಪಂಗಿಯೈ *
 ಅಱಿಗಿಯ ನೇತ್ತಿರತ್ತಾಲ್ ಅಣೆಂದು *
 ಇಂದಿರನ್ ಪೋಲ್ ವರುಂ ಆಯ ಪ್ಪಿಳ್ಳೈ *
 ಎದಿರ್ ನಿನ್ದಂಗಿನವಳೈ ಇಱವೇಲ್ ಎನ್ನ *
 ಶಂದಿಯಿಲ್ ನಿನ್ನು ಕಂಡೀರ್ ನಂಗೈ ತನ್ *
 ತುಗಿಲೊಡು ಶರಿವಳೈ ಕಱಲಿನ್ದದೇ (೮)

ವಲಂಗಾದಿನ್ ಮೇಲ್ ತೋನ್ನಿ ಪ್ಪೂವಣೆಂದು *
 ಮಲ್ಲಿಗೈ ವನಮಾಲೈ ಮೌವಲ್ ಮಾಲೈ *
 ಶಿಲಿಂಗಾರತ್ತಾಲ್ ಕುಱಲ್ ತಾಱಿ ವಿಟ್ಟು *
 ತೀಂಗುಱಲ್ ವಾಯ್ ಮಡುತ್ತಾದಿ ಊದಿ *
 ಅಲಂಗಾರತ್ತಾಲ್ ವರುಂ ಆಯ್ ಪ್ಪಿಳ್ಳೈ *
 ಅಱಿಗು ಕಂಡೆನ್ನಗಳ್ ಆಶೈ ಪ್ಪಟ್ಟು *
 ವಿಲಂಗಿ ನಿಲ್ಲಾದೆದಿರ್ ನಿನ್ನು ಕಂಡೀರ್ *
 ವೆಳ್ಳಳೈ ಕಱನ್ನು ಮೆಯ್ ಮೆಲಿಗಿನ್ದದೇ (೯)

‡ವಿಣ್ಣಿ ಮೀದಮರರ್ಗಳ್ ವಿರುಮ್ಬಿ ತ್ತೊಱಿ *
 ಮಿಱ್ಕೆತ್ತಾಯರ್ ಪಾಡಿಯಿಲ್ ವೀದಿಯೂಡೇ *
 ಕಣ್ಣ ಕಾಲಿ ಪ್ಪಿನ್ನೇ ಎಱುಂದರುಳ
 ಕಂಡು * ಇಳ ಆಯ್ ಕ್ಕನ್ನಿಮಾರ್ ಕಾಮುಱ್ಱಿ
 ವಣ್ಣಂ * ವಂಡಮರ್ ಪೊಱಿಲ್ ಪುದುವೈಯರ್ ಕೋರ್ *
 ವಿಟ್ಟುಶಿತ್ತರ್ ಶೊನ್ನ ಮಾಲೈ ಪತ್ತುಂ *
 ಪಣ್ ಇನ್ನಂ ವರ ಪ್ಪಾಡುಂ ಪತ್ತರ್ ಉಳ್ಳಾರ್ *
 ಪರಮಾನ ವೈಗುಂದಂ ನಣ್ಣವರೇ (೧೦)

|| ಪೆರಿಯಾಱ್‌ವಾರ್ ತಿರುವಡಿಗಳೇ ಶರಣಂ ||